

ಹನುಮ ನಮ್ಮ ತಾಯಿ ತಂದೆ

- 1. Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchhu Rayaru.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 3. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao
- 4. Note:** The lyrics mentioned without highlights are as per Ref. 1. The wordings in Ref. 3 are matching with Ref. 1 except few differences which are marked in **yellow highlights**.
- 5. Note:** The lyrics mentioned in Ref. 2 are almost matching with Ref. 3, but the Ankita is different. Hence, we have not considered here. We have considered Ref. 1 as standard and listed that Ankita.
- 6. Note:** The singer has followed Ref. 2 including the Ankita as “guru purandara vittala”.

ರಾಗ: ಮೋಹನ

ಅಟ ತಾಳ

ಹನುಮ ನಮ್ಮ ತಾಯಿ ತಂದೆ

ಭೀಮ ನಮ್ಮ ಬಂಧು ಬಳಗ

ಆನಂದ ತೀರ್ಥರೆಮಗೆ ಗತಿ ಗೋತ್ರವಯ್ಯ || ಪ ||

(ಆನಂದ ತೀರ್ಥರೆ ನಮ್ಮ ಗತಿ ಗೋತ್ರವಯ್ಯ)

ತಾಯಿ ತಂದೆ ಹಸುಳೆಗಾಗಿ (ಸಾಯ ಮಾಡಿ) (ಸಹಾಯ ಮಾಡಿ) ಸಾಕುವಂತೆ

ಆಯಾಸವಿಲ್ಲದೆ ಸಂಜೀವನ(ವ) ತಂದೆ

ಗಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದ ರಘು -

ರಾಯನಂಘ್ರಿಗಳ ಸಾಕ್ಷಿ ತ್ರೇತಾ ಯುಗದಲ್ಲಿ || 1 ||

ಬಂಧು ಬಳಗದಂತೆ (ಆಪದ್ಬಂಧುವಾಗಿ) (ಆಪದ್ಬಂಧವನಾಗಿ) ಪಾರ್ಥನಿಗೆ

(ಬಂದ) (ಬಂದ ಬಂದ) ದುರಿತಗಳ ಪರಿಹರಿಸಿ

ಅಂಧಕ ಜಾತರ ಕೊಂದು (ನಂದ ನಂದನಿಗರ್ಪಿಸಿದ) (ನಂದ ಕಂದಾರ್ಪಣೆಂದ) ಗೋ-

ವಿಂದನಂಘ್ರಿಗಳ ಸಾಕ್ಷಿ ದ್ವಾಪರ ಯುಗದಿ || 2 ||

(ಗತಿ ಗೋತ್ರರಂತೆ ಸಾಧು ಮತಿಗಳಿಗೆ ಗತಿಯನಿತ್ತು) (ಗತಿ ಗೋತ್ರರಂತೆ ಸಾಧು ತತಿಗಳಿಗೆ ಮತೀಯ ತೋರಿ)

(ಮತಿಗೆಟ್ಟು ಇಪ್ಪತ್ತೊಂದು ಮತವ ಖಂಡಿಸಿ) (ಮತಿಗೆಟ್ಟು ಇಪ್ಪತ್ತ ಒಂದು ಮತವ ಖಂಡಿಸಿ)

(ಮತಗೆಟ್ಟು ವೈಷ್ಣವರಿಗೆ ಗತಿಯ ತೋರಿದೆ ಪರಮಾತ್ಮ) (ಗತಿಗೆಟ್ಟು ಸದ್ವೈಷ್ಣವರಿಗೆ ಸದ್ಗತಿಯ ತೋರಿದೆ ಪರಮಾತ್ಮ)

ಗತಿ ಪುರಂದರ ವಿರಲ ಸಾಕ್ಷಿ ಕಲಿಯುಗದಲ್ಲಿ || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಅವತಾರತ್ರಯದಲ್ಲಿ ತ್ರೇತಾಯುಗದಲ್ಲಿ ಹನುಮ, ದ್ವಾಪರಯುಗದಲ್ಲಿ ಭೀಮ, ಕಲಿಯುಗದಲ್ಲಿ ಮಧ್ವ ಎಂಬ ಒಕ್ಕಣೆ ಇಲ್ಲಿದೆ.

ಆನಂದತೀರ್ಥರೇ - ಮಧ್ವಾಚಾರ್ಯರಿಗೆ ಈ ಹೆಸರೂ ಇದೆ.

ಗತಿಗೋತ್ರ - ದಿಕ್ಕುದೆಸೆ; ಕುಲಬಾಂಧವರು.

ಸಂಜೀವನವ - ರಾಮ - ರಾವಣ ಯುದ್ಧದ ಸಂದರ್ಭದಲ್ಲಿ ಲಕ್ಷ್ಮಣನು ಇಂದ್ರಜಿತ್ತಿನ ಬಾಣದಿಂದ ಮದ ತತ್ತರಿಸಿ ಪ್ರಜ್ಞೆತಪ್ಪಿ ಬಿದ್ದಾಗ, ಹನುಮಂತನು ಔಷಧ ಮೂಲಿಕೆಯಿದ್ದ ಸಂಜೀವನ ಪರ್ವತವನ್ನು ಹೊತ್ತುತಂದ ವಿಚಾರ.

ಪಾರ್ಥನಿಗೆ - ಅರ್ಜುನನಿಗೆ.

ಅಂಧಕಜಾತರು - ಕುರುಡನಾದ ಧೃತರಾಷ್ಟ್ರನ ನೂರು ಮಂದಿ ಮಕ್ಕಳಾದ ಕೌರವರು

ನಂದಕಂದಾರ್ಪಣೆ - ನಂದನ ಮಗ ಕೃಷ್ಣನಿಗೆ ಅರ್ಪಣೆ.

ಮತಿಗೆಟ್ಟ ಇಪ್ಪತ್ತೊಂದು ಮತವ - ಸರಿಯಾದ ತಿಳುವಳಿಕೆಯಿಲ್ಲದೆ ಬಾದರಾಯಣರ ಆಶಯ (ಮತ)ವೆಂದು ತಿಳಿಯಪಡಿಸಿದ ಇಪ್ಪತ್ತೊಂದು ಮಂದಿ ಭಾಷ್ಯಕಾರರನ್ನು ಖಂಡಿಸಿ. ಈ ಪ್ರಾಚೀನ ಭಾಷ್ಯಕಾರರ ಹೆಸರುಗಳು : ಭಾರತೀವಿಜಯ, ಸಚ್ಚಿದಾನಂದ, ಬ್ರಹ್ಮಘೋಷ, ಶತಾನಂದ, ಉದ್ಧತ, ವಿಜಯ, ರುದ್ರಭಟ್ಟ, ವಾಮನ, ಯಾದವಪ್ರಕಾಶ, ರಾಮಾನುಜ, ಭರ್ತೃಪ್ರಪಂಚ, ದ್ರಮಿಡ, ಬ್ರಹ್ಮದತ್ತ, ಭಾಸ್ಕರ, ವಿಶಾರದ, ವೃತ್ತಿಕಾರಕ, ಜಯಭಟ್ಟ, ವಿಷ್ಣುಕ್ರಾಂತ, ವಾದೀಂದ್ರ, ಮಾಧವಭಟ್ಟ, ಶಂಕ (ಇದು 'ಹರಿಕಥಾಮೃತಸಾರ'ದಲ್ಲಿ ಬಂದಿರುವ ಒಕ್ಕಣೆ). ಈ ಹೆಸರುಗಳಲ್ಲಿ ಎಷ್ಟು ಮಂದಿ ಐತಿಹಾಸಿಕ ವ್ಯಕ್ತಿಗಳೋ ತಿಳಿಯುವುದಿಲ್ಲ. ಇವರೆಲ್ಲರ ಭಾಷ್ಯಗಳಂತೂ ಉಳಿದುಬಂದಿಲ್ಲ. ಯಾದವಪ್ರಕಾಶ, ರಾಮಾನುಜ, ಭರ್ತೃಪ್ರಪಂಚ, ದ್ರಮಿಡ, ಬ್ರಹ್ಮದತ್ತ, ಭಾಸ್ಕರ, ಶಂಕರ ಇವರೇನೋ ವೇದಾಂತ ಗ್ರಂಥಕಾರರು; ರಾಮಾನುಜ, ಭಾಸ್ಕರ, ಶಂಕರ ಇವರು ಭಾಷ್ಯಕಾರರೂ ಹೌದು. ಆದರೆ ಮೇಲಿನ ಎಣಿಕೆಯಲ್ಲಿ ಕಾಣಿಸಿರುವ ಕಾಲಕ್ರಮವಂತೂ ಸರಿಯಾಗಿಲ್ಲ.

ಆಪದ್ಯಂಧು = ಸಂಕಟ ಕಾಲದಲ್ಲಿ ನೆರವಾಗುವವ

ನಂದ ನಂದನ = ನಂದನ ಮಗ, ಕೃಷ್ಣ

ಮತಗೆಟ್ಟ = ಧರ್ಮದ ಕಲ್ಪನೆಯಿಲ್ಲದ

Classification: Keerthane

Ankita: purandara vittala

Location: NA

Category: Hanuma Stuti

Group Words: Hanuma, tayi, tande, Ananda, madhva, gotra, bandhu, pandava, kaurava, Krishna, dwaparayuga, kaliyuga, tretayuga, sadhu, paramatma,

Pravachana: NA

Explanation: NA